



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಗುರುವಾರ, ೧೫, ಫೆಬ್ರವರಿ, ೨೦೨೪(ಮಾಘ, ೨೬ ಶಕವರ್ಷ, ೧೯೪೫) BENGALURU, THURSDAY, 15, FEBRUARY, 2024(MAGHA, 26, SHAKAVARSHA, 1945)	ನಂ. ೮೪ No. 84
------------------------	--	------------------

GOVERNMENT OF KARNATAKA

No: DPAR 295 SRR 2023

Karnataka Government Secretariat,
Vidhana Soudha,
Bengaluru, Dated:15.02.2024.

NOTIFICATION

The draft of the following rules further to amend the Karnataka Civil Services (General Recruitment) Rules, 1977 which the Government of Karnataka proposes to make in exercise of the powers conferred by sub-section (1) of Section 3, read with Section 8 of the Karnataka State Civil Services Act, 1978 (Karnataka Act 14 of 1990) is hereby published as required by Clause (a) of sub-section (2) of section (3) of the said Act, for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections or suggestions may be addressed to the Secretary to Government, Department of Personnel and Administrative Reforms, Vidhana Soudha, Bengaluru-560001.

DRAFT RULES

1. **Title and commencement.**- (1) These rules may be called the Karnataka Civil Services (General Recruitment) (Amendment) Rules, 2024.

(2) They shall come into force from the date of their final publication in the Official Gazette.

2. Amendment of Rule 9.- In the Karnataka Civil Services (General Recruitment) Rules, 1977 in rule 9, in sub-rule (1), after clause (1D) the following shall be inserted, namely: -

“(1E) Notwithstanding anything contained in the rules of recruitment specially made in respect of any services or post, in all direct recruitment two percentage of the sanctioned cadre strength of each Department is set apart for that method in each of the categories of General Merit, Scheduled Castes, Scheduled Tribes and in each of the categories among other Backward Classes shall, subject to any general instructions that may be issued by the Government regarding the manner of appointment, be filled from among sports achiever candidates:

Provided that, every Appointing Authority shall provide a separate column for Sports achievers in the application for recruitment to any category of Group-A, B, C or D posts for the convenience of sports achiever persons.

Provided further that, if sufficient number of eligible sports achievers are not available, to the extent of two percent, the unfilled vacancies shall be filled by others category belonging to the same category.

A candidate shall be considered as a meritorious sportsperson only if he has participated in the sports or games specified in the table in the National or International events hereunder either as an individual participant or a member of the team sports or games:

SL. No.	Name of the Sports / Games	SL. No.	Name of the Sports / Games
1	Athletics	14	Wrestling
2	Archery	15	Swimming (Aquatic)
3	Basketball	16	Judo
4	Boxing	17	Cricket
5	Cycling	18	Kho-Kho

6	Fencing	19	Table Tennis
7	Football	20	Handball
8	Gymnastics	21	Water sports-Rowing,
9	Hockey	22	Water sports-Kayaking,
10	Kabaddi	23	Water sports- kenoying
11	Rifle Shooting	24	Lawn Tennis
12	Volleyball	25	Badminton
13	Weightlifting		

Note:

- The achievements in above sports / games in para category shall be treated on par with the achievements of the able-bodied sportspersons;
- The reservation of 2% for sports category will be confined to sports person who represents Karnataka State.
- In the reservation of 2% set apart for sports reservation, individual events will be given preference over team events within each category of posts if many meritorious sports men applied for the post.
- Participation at higher level will be considered only when it is supported by winning medal at lower level.
- By whom eligibility sports certificate to be issued will be included in the notification in consultation with Department of Youth Services and Sports.

For the purpose of this sub rule a sports achiever person shall have priority as follows:-

Sl. No.	Achievements in the Sports / Games Competitions	Grading or Weightage Marks
1	Gold Medal in Olympic Games	75
2	Silver Medal in Olympic Games	74
3	Bronze Medal in Olympic Games	73
4	Gold Medal in world Championship / Cup for Seniors-Grand Slam Tennis	72
5	Silver Medal in world Championship / Cup for Seniors-Grand Slam Tennis	71
6	Bronze Medal in world Championship / Cup for Seniors-Grand Slam Tennis	70
7	Gold Medal in Davis Cup/Grand Master in Chess	69

8	Silver Medal in Davis Cup	68
9	Bronze Medal in Davis Cup	67
10	Participation in Olympic Games-World Championship / Cup- Wimbledon U.S. Open - French Open-Australian Open	66
11	Gold Medal in Asian Games-Commonwealth Games	65
12	Silver Medal in Asian Games-Commonwealth Games	64
13	Bronze Medal in Asian Games-Commonwealth Games	63
14	Gold Medal in Commonwealth Championship	62
15	Silver Medal in Commonwealth Championship	61
16	Bronze Medal in Commonwealth Championship	60
17	Participation in Asian Games-Commonwealth Games	59
18	Gold Medal in SAF Games – SAARC Championship	58
19	Silver Medal in SAF Games – SAARC Championship	57
20	Bronze Medal in SAF Games – SAARC Championship	56
21	Participation in Commonwealth Championship – Davis Cup	55
22	Gold Medal in National Games	54
23	Silver Medal in National Games	53
24	Bronze Medal in National Games	52
25	Participation in SAF Games – SAARC Championship	51
26	Participation in National Games	50
27	Gold Medal in South Zone for seniors	48
28	Silver Medal in South Zone for seniors	47
29	Bronze Medal in South Zone for seniors	46

The one highest sports achievement shall alone be considered for determining the merit of the applicant under these Rules.

By Order and in the name of the
Governor of Karnataka,
(Veerabhadra)
Under Secretary to Government,
Department of personnel & Administrative Reforms
(Service Rules-1)

ಕರ್ನಾಟಕ ಸರ್ಕಾರ

ಸಂಖ್ಯೆ:ಸಿಆಸುಇ 295 ಸೆನೆನಿ 2023

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನ ಸೌಧ,
ಬೆಂಗಳೂರು, ದಿನಾಂಕ: 15.02.2024.

ಅಧಿಸೂಚನೆ

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣದೊಂದಿಗೆ ಓದಲಾದ, 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಉದ್ದೇಶದಿಂದ ಈ ಕೆಳಗಿನ ನಿಯಮಗಳ ಕರಡನ್ನು ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅದರಲ್ಲಿ ಅಗತ್ಯಪಡಿಸಲಾದಂತೆ ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಹಾಗೂ ಸದರಿ ಕರಡು ನಿಯಮಗಳನ್ನು ಅಧಿಕೃತ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯು ಮುಕ್ತಾಯಗೊಳ್ಳುವುದಕ್ಕೆ ಮೊದಲು ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ, ಯಾರೇ ವ್ಯಕ್ತಿಯಿಂದ ಸ್ವೀಕರಿಸುವ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನ ಸೌಧ, ಬೆಂಗಳೂರು-560001 ಇವರಿಗೆ ಸಲ್ಲಿಸತಕ್ಕದ್ದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ಎಂದು ಕರೆಯತಕ್ಕದ್ದು,

(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು,

2. ನಿಯಮ 9ಕ್ಕೆ ತಿದ್ದುಪಡಿ:- ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ನಿಯಮ 9 ರ ಉಪ-ನಿಯಮ (1), ಖಂಡ (1D) ನಂತರ ಈ ಕೆಳಕಂಡಂತೆ ಸೇರಿಸತಕ್ಕದ್ದು: -

"(1E) ಯಾವುದೇ ಸೇವೆಯ ಅಥವಾ ಹುದ್ದೆಯ ಸಂಬಂಧದಲ್ಲಿ ವಿಶೇಷವಾಗಿ ರಚಿಸಿದ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸುವ ಸಾಮಾನ್ಯ ಸೂಚನೆಗಳಿಗೆ ಒಳಪಟ್ಟು ಅಂಥ ನೇಮಕಾತಿ ನಿಯಮಗಳಲ್ಲಿ ನೇರ ನೇಮಕಾತಿಯನ್ನು ಒಂದು ವಿಧಾನವನ್ನಾಗಿ ನಿಗದಿಪಡಿಸಿದ್ದಲ್ಲಿ ಅಂಥ ವಿಧಾನದ ಮೂಲಕ ನೇಮಕ ಮಾಡುವುದಕ್ಕಾಗಿ ಸಾಮಾನ್ಯ

ವರ್ಗ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದಲೂ ಪ್ರತಿ ಇಲಾಖೆಯ ಮಂಜೂರಾದ ವೃಂದ ಬಲದ ಶೇಕಡಾ ಎರಡರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕ ಅಭ್ಯರ್ಥಿಗಳಿಗೆ ಮೀಸಲಿರಿಸತಕ್ಕದ್ದು.

ಪರಂತು, ಪ್ರತಿ ನೇಮಕಾತಿ ಪ್ರಾಧಿಕಾರವು ಗ್ರೂಪ್-ಎ, ಬಿ, ಸಿ ಮತ್ತು ಡಿ ವೃಂದಗಳ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯ ಅರ್ಜಿಯಲ್ಲಿ ಕ್ರೀಡಾ ಸಾಧಕ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಕಾಲಂ ಅನ್ನು ಒದಗಿಸಬೇಕು.

ಮತ್ತೂ ಪರಂತು, ಕ್ರೀಡಾ ಸಾಧಕ ಅಭ್ಯರ್ಥಿಗಳಿಗಾಗಿ ಮೀಸಲಿರಿಸಿದ ಪ್ರತಿ ಇಲಾಖೆಯ ಮಂಜೂರಾದ ವೃಂದ ಬಲದ ಶೇಕಡಾವಾರು ಎರಡರಷ್ಟು ಸಂಖ್ಯೆಗೆ ಸೂಕ್ತ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಅಭ್ಯವಾಗದಿದ್ದಲ್ಲಿ, ಅಂಥ ರಿಕ್ತ ಸ್ಥಾನಗಳನ್ನು ಅದೇ ಪ್ರವರ್ಗಕ್ಕೆ ಸೇರಿದ ಇತರ ಅಭ್ಯರ್ಥಿಗಳಿಂದ ಭರ್ತಿ ಮಾಡತಕ್ಕದ್ದು.

ಒಬ್ಬ ಅಭ್ಯರ್ಥಿಯು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಈ ಕೆಳಗಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದ ಕ್ರೀಡೆಗಳು ಅಥವಾ ಆಟಗಳಲ್ಲಿ ವೈಯಕ್ತಿಕವಾಗಿ ಅಥವಾ ತಂಡದ ಕ್ರೀಡೆಗಳು ಅಥವಾ ಆಟಗಳ ಸದಸ್ಯರಾಗಿ ಭಾಗವಹಿಸಿದ್ದರೆ ಮಾತ್ರ ಅವರನ್ನು ಪ್ರತಿಭಾವಂತ ಕ್ರೀಡಾಪಟು ಎಂದು ಪರಿಗಣಿಸತಕ್ಕದ್ದು:

ಕ್ರ.ಸಂ	ಕ್ರೀಡೆಗಳು/ಆಟಗಳ ಹೆಸರು	ಕ್ರ.ಸಂ	ಕ್ರೀಡೆಗಳು/ಆಟಗಳ ಹೆಸರು
1	ಅಥ್ಲೆಟಿಕ್ಸ್	14	ರೆಸ್ಪಲಿಂಗ್
2	ಆರ್ಚರಿ	15	ಸ್ವಿಮ್ಮಿಂಗ್ (ಅಕ್ವಟಿಕ್)
3	ಬ್ಯಾಸ್ಕೆಟ್ ಬಾಲ್	16	ಜೂಡೋ
4	ಬಾಕ್ಸಿಂಗ್	17	ಕ್ರಿಕೆಟ್
5	ಸೈಕ್ಲಿಂಗ್	18	ಖೋ-ಖೋ
6	ಫೆನ್ಸಿಂಗ್	19	ಟೇಬಲ್ - ಟೆನ್ನಿಸ್
7	ಫುಟ್ಬಾಲ್	20	ಹ್ಯಾಂಡ್ ಬಾಲ್
8	ಜಿಮ್ಮಾಸ್ಟಿಕ್ಸ್	21	ವಾಟರ್ ಸ್ಪೋರ್ಟ್ಸ್-ರೋಯಿಂಗ್
9	ಹಾಕಿ	22	ವಾಟರ್ ಸ್ಪೋರ್ಟ್ಸ್ - ಕಯಾಕಿಂಗ್
10	ಕಬಡ್ಡಿ	23	ವಾಟರ್ ಸ್ಪೋರ್ಟ್ಸ್ - ಕೆನೋಯಿಂಗ್
11	ರೈಫಲ್ ಶೂಟಿಂಗ್	24	ಲಾನ್ ಟೆನಿಸ್
12	ವಾಲಿಬಾಲ್	25	ಬ್ಯಾಡ್ಮಿಂಟನ್
13	ವೈಟ್ ಲಿಫ್ಟಿಂಗ್		

ಟಿಪ್ಪಣಿ:

- (a) The achievements in above sports / games in para category shall be treated on par with the achievements of the able-bodied sportspersons;
- (b) The reservation of 2% for sports category will be confined to sports person who represents Karnataka State.
- (c) In the reservation of 2% set apart for sports reservation, individual events will be given preference over team events within each category of posts if many meritorious sports men applied for the post.
- (d) Participation at higher level will be considered only when it is supported by winning medal at lower level.
- (e) By whom eligibility sports certificate to be issued will be included in the notification in consultation with Department of Youth Services and Sports.

ಈ ಉಪ ನಿಯಮದ ಉದ್ದೇಶಕ್ಕಾಗಿ ಕ್ರೀಡಾ ಸಾಧಕ ವ್ಯಕ್ತಿಯು ಈ ಕೆಳಗಿನಂತೆ ಆದ್ಯತೆಯನ್ನು ಹೊಂದಿರತಕ್ಕದ್ದು:-

ಕ್ರ.ಸಂ	ಕ್ರೀಡೆಗಳು / ಆಟಗಳ ಸ್ಪರ್ಧೆಗಳಲ್ಲಿನ ಸಾಧನೆಗಳು	ಗ್ರೇಡಿಂಗ್ ಅಥವಾ ಕೃಪಾಂಕಗಳು
1	ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ	75
2	ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ	74
3	ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ	73
4	ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ / ಹಿರಿಯರ-ಗ್ರ್ಯಾನ್‌ಸ್ಲಾಮ್ ಟೆನಿಸ್‌ಗಾಗಿ ಕಪ್	72
5	ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ / ಹಿರಿಯರ-ಗ್ರ್ಯಾನ್‌ಸ್ಲಾಮ್ ಟೆನಿಸ್‌ಗಾಗಿ ಕಪ್	71
6	ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ / ಹಿರಿಯರ-ಗ್ರ್ಯಾನ್‌ಸ್ಲಾಮ್ ಟೆನಿಸ್‌ಗಾಗಿ ಕಪ್	70
7	ಡೇವಿಸ್ ಕಪ್ ನಲ್ಲಿ ಚಿನ್ನದ ಪದಕ / ಚೆಸ್‌ನಲ್ಲಿ ಗ್ರ್ಯಾಂಡ್ ಮಾಸ್ಟರ್	69
8	ಡೇವಿಸ್ ಕಪ್‌ನಲ್ಲಿ ಬೆಳ್ಳಿ ಪದಕ	68
9	ಡೇವಿಸ್ ಕಪ್‌ನಲ್ಲಿ ಕಂಚಿನ ಪದಕ	67
10	ಒಲಿಂಪಿಕ್ ಕ್ರೀಡಾಕೂಟ-ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದು./ ಕಪ್- ವಿಂಬಲ್ಡನ್ ಯುಎಸ್ ಓಪನ್ - ಫ್ರೆಂಚ್ ಓಪನ್-ಆಸ್ಟ್ರೇಲಿಯನ್ ಓಪನ್	66
11	ಏಷ್ಯನ್ ಕ್ರೀಡೆಗಳು -ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಚಿನ್ನದ ಪದಕ	65

12	ಏಷ್ಯನ್ ಕ್ರೀಡೆಗಳು -ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಬೆಳ್ಳಿ ಪದಕ	64
13	ಏಷ್ಯನ್ ಕ್ರೀಡೆಗಳು -ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಕಂಚಿನ ಪದಕ	63
14	ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ	62
15	ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಯ ಪದಕ	61
16	ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ	60
17	ಏಷ್ಯನ್ ಕ್ರೀಡೆಗಳು-ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಭಾಗವಹಿಸುವುದು	59
18	ಎಸ್ ಎ ಎಫ್ ಕ್ರೀಡೆಗಳು- ಸಾರ್ಕ್ ಚಾಂಪಿಯನ್‌ಶಿಪ್ ಕ್ರೀಡೆಗಳಲ್ಲಿ ಚಿನ್ನದ ಪದಕ	58
19	ಎಸ್ ಎ ಎಫ್ ಕ್ರೀಡೆಗಳು- ಸಾರ್ಕ್ ಚಾಂಪಿಯನ್‌ಶಿಪ್ ಕ್ರೀಡೆಗಳಲ್ಲಿ ಬೆಳ್ಳಿಯ ಪದಕ	57
20	ಎಸ್ ಎ ಎಫ್ ಕ್ರೀಡೆಗಳು- ಸಾರ್ಕ್ ಚಾಂಪಿಯನ್‌ಶಿಪ್ ಕ್ರೀಡೆಗಳಲ್ಲಿ ಕಂಚಿನ ಪದಕ	56
21	ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್- ಡೇವಿಸ್ ಕಪ್ ನಲ್ಲಿ ಭಾಗವಹಿಸುವಿಕೆ	55
22	ರಾಷ್ಟ್ರೀಯ ಕ್ರೀಡೆಗಳಲ್ಲಿ ಚಿನ್ನದ ಪದಕ	54
23	ರಾಷ್ಟ್ರೀಯ ಕ್ರೀಡೆಗಳಲ್ಲಿ ಬೆಳ್ಳಿಯ ಪದಕ	53
24	ರಾಷ್ಟ್ರೀಯ ಕ್ರೀಡೆಗಳಲ್ಲಿ ಕಂಚಿನ ಪದಕ	52
25	ಎಸ್ ಎ ಎಫ್ ಕ್ರೀಡೆಗಳು- ಸಾರ್ಕ್ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸುವಿಕೆ	51
26	ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವಿಕೆ	50
27	ಹಿರಿಯರ ದಕ್ಷಿಣ ವಲಯದಲ್ಲಿ ಚಿನ್ನದ ಪದಕ	48
28	ಹಿರಿಯರ ದಕ್ಷಿಣ ವಲಯದಲ್ಲಿ ಬೆಳ್ಳಿಯ ಪದಕ	47
29	ಹಿರಿಯರ ದಕ್ಷಿಣ ವಲಯದಲ್ಲಿ ಕಂಚಿನ ಪದಕ	46

ಈ ನಿಯಮಗಳ ಅಡಿಯಲ್ಲಿ ಅರ್ಜಿದಾರರ ಅರ್ಹತೆಯನ್ನು ನಿರ್ಧರಿಸಲು ಒಂದು ಅತ್ಯುನ್ನತ ಕ್ರೀಡಾ ಸಾಧನೆಯನ್ನು ಮಾತ್ರ ಪರಿಗಣಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
(ವೀರಭದ್ರ)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-1)